

ಒದುವ ಅಭಿರುಚಿ ಬೆಳೆನುವ

ಸಾಹಿತ್ಯ ಮಂಡಣ



ಶಾಸಕೀಯ ವಿಷಯಗಳ ಸಂಪೂರ್ಣ ಪ್ರಕಾರ

ಅಲ್ಲಿನ ಕಥೆ, ಕವನ
ಮುಂತಾದ ಸಾಹಿತ್ಯದಲ್ಲಿ
ನೀವೂ ಒದಿರಿ;
ಚೇರೆಯವರಿಗೂ ಒದಿ ಹೇಳಿರಿ.

ಜನವರಿ ಫೆಬ್ರವರಿ ಮಾರ್ಚ್ ೨೦೨೫



ಧ್ವನಿ ಶಿಕ್ಷಣ ಸಂಸ್ಥಾನ ಕ್ಲಾರ್ಸ್
Dhwani Educational Resource Centre

ಪೂರಣ ಯೋಜನೆ
Poorana 2024-25 Project
is Supported by Many
Individual Donors

ಸದಾಶಯ

ಪ್ರೀತಿಯ ಮಕ್ಕಳೇ,

ಓದುವ ಅಭಿರುಚಿ ಹೆಚ್ಚಿಸಿಕೊಳ್ಳಲು ಪ್ರೇರಣೆ ನೀಡುವ ‘ಸಾಹಿತ್ಯ ಮಂಟಪ’ ನಿಮ್ಮ ಕೈಯಲ್ಲಿದೆ. ಇದರಲ್ಲಿ ಸ್ವರಚಿತ ಕಥೆ - ಕವನಗಳು, ಮೂಲ ಇಂಗ್ಲೀಷ್‌ ಕಥೆಯೋಂದಿಗೆ ಅದರ ಅನುವಾದ ಕೂಡ ಇವೆ.

ನಮ್ಮ ನಮ್ಮ ವ್ಯಕ್ತಿತ್ವವನ್ನು ಸುಂದರವಾಗಿ ಅರಳಿಸುವ ಶಕ್ತಿ ಹೋಂದಿರುವ ಸಾಹಿತ್ಯ ಮಂಟಪವು ನಿಮ್ಮಲ್ಲಿ ಹೊನ ಆಲೋಚನೆಗಳಿಗೆ ದಾರಿದೀಪವಾಗಲಿ ಎಂಬುದು ನಮ್ಮ ಸದಾಶಯ.

ಪ್ರತಿ ಕಥೆಯ ಕೊನೆಗೆ ಆಕರ್ಗಳನ್ನು ಕೊಡಲಾಗಿದೆ. ಶಿಕ್ಷಕರ ಸಹಾಯದಿಂದ ನಿಮ್ಮ ಶಾಲೆಯ ಗ್ರಂಥಾಲಯಕ್ಕೆ ಆ ಮಸ್ತಕಗಳನ್ನು ತರಿಸಿಕೊಂಡು ಇನ್ನೂ ಹೆಚ್ಚು ಹೆಚ್ಚು ಓದಲು ಯಶ್ಸಿಸಿ.

ಸಾಹಿತ್ಯ ಮಂಟಪವನ್ನು ಸವಿದ ಬಳಿಕ ನಿಮ್ಮ ಅಭಿಪ್ರಾಯಗಳನ್ನು ಧ್ವನಿಯೋಂದಿಗೆ ಹಂಚಿಕೊಂಡರೆ ನಮಗೆಲ್ಲಾ ಸಂತಸವಾಗುತ್ತದೆ.

ಧನ್ಯವಾದಗಳೋಂದಿಗೆ...

- ಧ್ವನಿ ಬಳಗ

ಕ್ಷಾ ಸಲದ

ಸಾಹಿತ್ಯ ಮಂಟಪದಾಶ್ಲಾ....

- * ಮಾಯಾ ಖುಚಿರ್ - ಅಂಬಿಕಾ ಆರ್. - ೪
- * ಪಕ್ಷಿ ಕುಟೀರ - ಹ. ಮ. ಪೊಚಾರ - ೧೫
- * ಕಾಣದ ಉಡುಗೋರೆ
- ಎನ್. ಲಲಿತಾ - ೨೨
- * ನೀರಿನ ಮೇಲೆ ನಡೆಯುವುದು
- ಅನು: ಶಂಗಮೇಶ ಎಮ್ - ೨೨
- * Walking on Water - ಅಂತರ್ಜಾಲ - ೨೯
- * ಕವನ: ಧರಿತ್ರಿ - ರೋಹಿನಿ ದಾನಿ - ೨೯

ಮಾಯಾ ಮುಚ್ಚೆ

- ಅಂಬಿಕ ಆರ್, ಬೆಂಗಳೂರು



ಶಶಾಂಕ ಮತ್ತು ಸರಿತ ತಮ್ಮ
ಮನೆಯ ಮೇಲಿನ ಮಹಡಿಯಲ್ಲಿರುವ
ತಾರಿಸಿಂಹು ವೇಗೇಲೇ ಆಟವಾಡಲು
ಹೋದರು. ಅಲ್ಲಿ ನಾವಾಗಲೂ
ಮುಚ್ಚರುತ್ತಿದ್ದ ಒಂದು ಹೊಡಿ ಅಂದು
ತೆರೆದಿತ್ತು. ಸರಿತಾ, “ಇವತ್ತು ಅಪ್ಪ ಮೇಲೆ

ಢ್ಣಿ ಶೈ.ಸಂ.ಕೇಂದ್ರ/ಸಾಹಿತ್ಯ ಮಂಟಪ/ಪ್ರಾಟ-೪

ಏನೋ ಸಾಮಾನು ಸರಿಸುವ ಸದ್ಗುತ್ತಿತ್ವ.
 ಅವರು ಕೆಲಸ ಆದ ಮೇಲೆ ಬಾಗಿಲು
 ಹಾಕುವುದನ್ನು ಮರೆತಿದ್ದಾರೆ.” ಎಂದಳು.
 “ಒಳಗೆ ಹೋಗಿ ಏನಿದೆ ನೋಡೋಣ
 ಬಾರೆ!!” ಎಂದು ಶಾಂತ ಹೇಳಿದ.
 ಕುಶಾಹಲದಿಂದ ಮಕ್ಕಳು ಆ ಕೊತಡಿಯ
 ಬಳ್ಗು ಹೋದರು. ಹುಳುಂಪು
 ಹೀರೋಪಕರಣಗಳನ್ನು ಅಲ್ಲಿ ಇಡಲಾಗಿತ್ತು.
 ಕೆಲವು ಮುರಿದಿದ್ದವು, ಕೆಲವು ತುಂಬಾ
 ಹಳೆಯದಾಗಿದ್ದವು. ಮೂಲೆಯಲ್ಲಿದ್ದ
 ಒಂದು ಖಚಿತ ಹುಡುಗುಗುರು
 ಗಮನಸೆಳೆಯಿತು. ಅದೇನು ಹಾಳಾಗಿರಲಿಲ್ಲ.

ಮಕ್ಕಳು ಅದರ ಬಳಿ ಹೋಗಿ
 ಒಂದು ಹಳೆಯ ಬಟ್ಟೆಯಿಂದ ಅದನ್ನು
 ಒರೆಸಿದರು. ನಂತರ ಸರಿತಾ ಅದರ ಮೇಲೆ
 ಕುಳಿತಳು. ಅದೊಂದು ತೂಗುವ ಖಚಿತ.
 ಖಚಿಯಿಂದ, “ನೀನು ಬಾರೋ ತುಂಬಾ

ಚೆನ್ನಾಗಿದೆ.” ಎಂದು ಅಣ್ಣನನ್ನು ಕರೆದಳು. ಇಬ್ಬರೂ ಅದರ ಮೇಲೆ ಕುಳಿತರು. ತೂಗಲು ಹೆಚ್ಚು ಜಾಗ ಇರಲಿಲ್ಲ. “ಫೇ!! ಇದು ನಮ್ಮು ಕೊರಡಿಯಲ್ಲಿ ಇದ್ದಿದ್ದರೆ ಚೆನ್ನಾಗಿರುತ್ತಿತ್ತು.” ಎಂದು ಸರಿತಾ ಹೇಳುತ್ತಿದ್ದಾಗಲೇ ಖುಚ್ಚಿ ಮೆಲ್ಲಗೆ ಅಲುಗಾಡಿತು!! ನಿಧಾನವಾಗಿ ಮೇಲೇರಿ ಗಾಳಿಯಲ್ಲಿ ತೇಲಕೊಡಗಿತು!!

ಹುಡುಗುರು ಹೆದರಿ ಒವ್ವು ಕೂಗಿಕೊಂಡರು. ನಂತರ ಆಶ್ಚರ್ಯದಿಂದ ನೋಡತೊಡಗಿದರು. ಖುಚ್ಚಿಯು ನಿಧಾನವಾಗಿ ಆಚೆ ಬಂದು ಕೆಳಗಿನ ವಾಹಡಿಗೆ ಇಳಿದು, ನೆಲದ ಮೇಲೆ ನಿಂತಿತು. ಶಾಂಕ ಕೆಳಗೆ ಇಳಿದ, ಸರಿತಾ ಸಹ ಇಳಿದು ಖುಚ್ಚಿಯು ಸುತ್ತ ನೋಡಿದಳು. ಅದಕ್ಕೆ ಸಣ್ಣ ರೆಕ್ಕೆ ಬಂದಿತ್ತು. ಹುಡುಗುರಿಗೆ ಅತಿಂಥಾದ ಸಂತೋಷವಾಯಿತ್ತು. ಕಷ್ಟಪಟ್ಟು ಅದನ್ನು

ತಮ್ಮ ಆಟದ ಕೊರಡಿಗೆ ಸಾಗಿಸಿದರು.

ವುರುದಿನ ದಿನ ಶಾಲೆಯಿಂದ
ಹಿಂತಿರುಗಿದ ಶಾಂತಕ ಸರಿತಾಳಿಗೆ ಪಿಸು
ವುತ್ತಾತಿನಲ್ಲಿ, “ಖಿಚ್‌ ನೋಡು ಲು
ಹೋಗೋಣ?” ಎಂದು ಹೇಳಿದ. ಅವಳು
ಉಟವನ್ನು ಮರೆತು ಉತ್ತಾಹದಿಂದ ತಲೆ
ಆಡಿಸಿದಳು. ಓಡಿಹೋಗಿ ತಮ್ಮ ಆಟದ
ಕೋಣೆಯಲ್ಲಿದ್ದ ಖಿಚ್‌ಯನ್ನು
ನೋಡಿದರು. ಅದನ್ನು ವುಂಟ್ಟು
ಅಲ್ಲಾಡಿಸಿದರು ಅದು ಹಾರಲಿಲ್ಲ ಇದ್ದಲ್ಲೇ
ಇತ್ತು. ಸರಿತಾ ಅದರ ಮೇಲೆ ಕುಳಿತಳು
ಅಗಲು ಏನು ಆಗಲಿಲ್ಲ. “ಎಲ್ಲಿಗಾದರೂ
ಹೋಗಲು ಹೇಳು.” ಎಂದು ಶಾಂತಕ
ಹೇಳಿದ. ಸರಿತಾ ಎಲ್ಲಿಗೆ ಎಂದು
ಯೋಚಿಸಿದಳು. ಅವಳಿಗೆ ಮರುಭೂಮಿಯ
ಬಗ್ಗೆ ಆಸಕ್ತಿ ಇದ್ದಿತು. ಅಲ್ಲಿಗೆ ಹೋದರೆ....?!!
ಆಹಾ! “ನನಗೆ ಮರುಭೂಮಿಗೆ ಹೋಗುವ

ಆಸೆ.” ಎಂದಳು. ಆಗ ಮತ್ತೆ ಅದ್ಭುತದಂತೆ ಖುಚಿರ್ ತೂಗಾಡಿತು, ಒಮ್ಮೆ ಜೋರಾಗಿ ಅಲ್ಲಾಡಿತು. “ಶಾಂಕ ಬಾರೋ.” ಎಂದು ಆತಂಕದಿಂದ ಕೂಗಿದಳು. ಅವನು ಅವಸರದಿಂದ ಅದನ್ನು ಏರಿದ. ಅಷ್ಟು ಹೊತ್ತಿಗೆ ರೆಕ್ಕೆ ವೂಡಿದ್ದ ಖುಚಿರ್ ಮೇಲೆಕ್ಕೇರಿತು. ಇಬ್ಬರೂ ಭದ್ರವಾಗಿ ಹಿಡಿದು ಸುತ್ತಲೂ ನೋಡುತ್ತಾ ಕುಳಿತರು.

ಖುಚಿರ್ ಹಾರುತ್ತಾ ಹಾರುತ್ತಾ ಒಂದು ಮರುಭೂಮಿಗೆ ಹೋಯಿತು. ಸೂರ್ಯ ಜೋರಾಗಿ ಉರಿಯುತ್ತಿದ್ದ. ಸುತ್ತಲೂ ಮರಳ ರಾಶಿ!! ಗಾಳಿ ಬೀಸುತ್ತಿತ್ತು ಆದರೆ ಅದೂ ಬಿಸಿಂಗಾಗಿತ್ತು. ಖುಚಿರ್ ನಿಧಾನವಾಗಿ ಮರಳಿನ ಮೇಲೆ ಇಳಿಯಿತು. ಮೊದಲು ಶಾಂಕ ಹೆದರುತ್ತಲೇ ಕೆಳಗಳಿದ. ಅವನ ಹಿಂದೆ ಸರಿತಾ ಕೂಡ ಇಳಿದಳು. ಸುತ್ತಲೂ ಮರಳು ಗುಡ್ಡಗಳಂತೆ ಕಾಣುತ್ತಿತ್ತು.

ಅಲ್ಲೊಂದು ಇಲ್ಲೊಂದು ಈಚೆಲ ಮರಗಳು
 ಇದ್ದವು. ಮರಳಿನಲ್ಲಿ ಹರಿದಾಡುವ ಸಣ್ಣ
 ಹಲ್ಲಿ, ಜೀಡ ಮುಂತಾದ ಪ್ರಾಣಿಗಳು
 ಕಂಡವು. ಅವು ಆ ಶಾಶಿ ತಾಳಲಾರದೆ
 ಮರಳಿನ ಒಳಗೆ ಸೇರುತ್ತಿದ್ದವು. ಅಷ್ಟೋತ್ತಿಗೆ
 ಪಕ್ಕದಿಂದ ಯಾರೋ ಬರುತ್ತಿದ್ದರು. ತಿರುಗಿ
 ನೋಡಿದರೆ ಅವರದೇ ವಯಸ್ಸಿನ ಒಬ್ಬ
 ಹುಡುಗೆ ಒಂದು ಒಂಟೆಯನ್ನು
 ಕರೆದುಕೊಂಡು ಬರುತ್ತಿದ್ದ. ಮಕ್ಕಳು
 ಒಂಟೆಯನ್ನು ಚಿತ್ರದಲ್ಲಿ ವ್ಯಾತ್ರ
 ನೋಡಿದ್ದರು. ನಿಜವಾದ ಒಂಟೆಯನ್ನು
 ನೋಡಿ ಅವರಿಗೆ ಅದರ ಎತ್ತರ ಆಕಾರ
 ನಡೆಯುವ ರೀತಿ ಎಲ್ಲವೂ ತಿಳಿದು ತುಂಬಾ
 ಆಶ್ಚರ್ಯವಾಯಿತು.

ಹತ್ತಿರ ಬಂದ ಹುಡುಗೆ, “ನೀವು
 ಯಾರು? ಇಲ್ಲಿಗೆ ಹೇಗೆ ಬಂದಿರಿ?” ಎಂದು
 ಕೇಳಿದ. ಶಾಂತ ಉತ್ಸಾಹದಿಂದ ಮಾಯಾ

ಖುಚ್ಚಿಯ ಬಗ್ಗೆ ಹೇಳಿದ. ಆ ಹುಡುಗ
 ಅದನ್ನು ನಂಬಲೇ ಇಲ್ಲ!! ಅಷ್ಟು ಹೊತ್ತಿಗೆ
 ಸರಿತಾಳಿಗೆ ಬಾಯಾರಿಕೆ ಆಗತೋಡಿತು.
 “ನನಗೆ ನೀರು ಬೇಕು.” ಎಂದು ಕೇಳಿದಳು.
 ಹುಡುಗ, “ನನ್ನ ಬಳಿ ಇಲ್ಲ. ಮನೆಯಲ್ಲಿ
 ಸಿಗುತ್ತದೆ. ಅಲ್ಲಿಗೆ ಬನ್ನಿ.” ಎಂದು
 ದೂರದಲ್ಲಿದ್ದ ಟೆಂಟ್‌ಗಳನ್ನು ತೋರಿಸಿದ.
 “ಟೆಂಟ್‌, ನಿಮಗೆ ಮನೆ ಇಲ್ಲಾ?” ಶಾಂಕ
 ಕೇಳಿದ. “ಇಲ್ಲಿ ಮನೆ ಕಟ್ಟಿಕೊಳ್ಳುವುದು
 ತುಂಬಾ ಕಷ್ಟ. ಹಾಗಾಗಿ ನಾವು ನೀರಿರುವ
 ಜಾಗದ ಬಳಿ ಮಾತ್ರ ಟೆಂಟ್ ಹಾಕುತ್ತೇವೆ.”
 ಎಂದು ಆ ಹುಡುಗ ವಿವರಿಸಿದ.

ಹಾಗೆ ವಾತನಾಡುತ್ತಾ ಅವರು
 ಟೆಂಟ್‌ಗಳ ಬಳಿಗೆ ಬಂದಿದ್ದರು. ಮಕ್ಕಳ
 ಕಾಲು ವುರುಳಿನಲ್ಲಿ ಹೂತು
 ಹೊಗುತ್ತಿದ್ದರಿಂದ ನಡೆಯುವುದು
 ಕಷ್ಟವಾಗಿತ್ತು. ಟೆಂಟಿನ ಮುಂದೆ ಸಣ್ಣ ಕೊಳೆ

ಇತ್ತು. ಅದರ ಸುತ್ತ ಕೆಲವು ಮರಗಳು
 ಇದ್ದವು. ಒಂಟೆಗಳು ಅಲ್ಲಲ್ಲಿ ಕೆಲವು
 ನಿಂತಿದ್ದವು, ಕೆಲವು ಮಲಗಿದ್ದವು. ಟೆಂಟ್
 ಬಳಗೆ ಆ ಹುಡುಗನ ತಂದೆ ತಾಯಿ ಇದ್ದರು.
 ಶ'ಶಾಂಕ' ಅವ'ರ' ಬಟ್ಟೆಂರುನ್ನು
 ಕುಶೂಹಲದಿಂದ ನೋಡಿದ. ಕತ್ತಿನಿಂದ
 ಕಾಲಿನವರೆಗೆ ಇದ್ದ ನಿಲುವಂಗಿಯನ್ನು
 ಹಾಕಿಕೊಂಡಿದ್ದರು. ತಲೆಗೂ ಬಟ್ಟೆ
 ಸುತ್ತಿದ್ದರು.

ನೀರ'ನ್ನು ಕುಡಿದು ಕುಳಿತ'
 ಸರಿತಾ, “ಎಷ್ಟು ಶೇಖೆ ಇದೆ.” ಎಂದಳು.
 ಕೈಯಿಂದ ಗಾಳಿ ಬೀಸಿಕೊಳ್ಳುತ್ತಾ, “ಇಲ್ಲಿಯ
 ತಾಪಮಾನ ಎಷ್ಟು?” ಎಂದು ಕೇಳಿದಳು.
 ತಾಯಿ, “ಚೆಳಗಿನ ಹೊತ್ತು ತುಂಬಾ ಶೇಖೆ
 ಇರುತ್ತದೆ. ಗರಿಷ್ಟ ತಾಪಮಾನ 38 ಡಿಗ್ರಿ ಸೆಂ
 ತನಕ ಮುಟ್ಟತ್ತದೆ? ಎಂದಳು. “ಅಬ್ಜು ನೀವು
 ಇಲ್ಲಿ ಹೇಗೆ ಇರುತ್ತೀರಿ?” ಎಂದು ಕೇಳಿದಾಗ

ತ'ಂದೇ ನ'ಕ್ಕು, “ಸಂಜೊಂಗೂದಂತೆ
ತಣ್ಣಾಗಾಗುತ್ತದೆ, ರಾತ್ರಿ ತುಂಬಾ ಚೆಳಿ. ಕನಿಷ್ಠ
ಶಾಪಮಾನ -3 ಡಿಗ್ರಿ ತನಕ ಇಳಿಯುತ್ತದೆ.
ಅದಕ್ಕೆ ನಾವು ರಾತ್ರಿಯ ಹೊತ್ತು ಮಾತ್ರ
ಪ್ರಯಾಣ ವಾಡುತ್ತೇವೆ.” ಎಂದರು.
ಹುಡುಗನು, “ನೀವು ಏನು? ಉಟ
ಮಾಡುತ್ತೀರಿ.” ಎಂದು ಶಾಂಕನನ್ನು
ಪ್ರಶ್ನಿಸಿದ. “ನಾವು ಸ್ಥಳೀಯ ಸಸ್ಯಗಳು,
ಮಾಂಸ, ಧಾನ್ಯಗಳು, ಹಣ್ಣಗಳನ್ನು
ತಿನ್ನುತ್ತೇವೆ.” ಎಂದಳು ಸರಿತಾ.

“ಕತ್ತಲಾಗುತ್ತಿದೆ ಕಣೋ ನಾವು ಮನೆಗೆ
ಹೋಗೋಣ!!” ಎಂದು ಭಯದಿಂದ
ಸರಿತಾ ಹೇಳಿದಳು. “ಸರಿ ಹೊರಡೋಣ.”
ಎಂದು ಅವರಿಗೆಲ್ಲ ವಿದಾಯ ಹೇಳಿ,
ಹುಡುಗರಿಬ್ಬರೂ ಖಚಿತ ಇದ್ದ ಜಾಗಕ್ಕೆ
ಬಂದರು. ಆದರೆ ಖಚಿತ ಅಲ್ಲಿ ಇರಲೇ
ಇಲ್ಲ!! ಇಬ್ಬರೂ ಭಂಗಾದಿಂದ’

ಅಳಲಾರಂಭಿಸಿದರು. ತಂದೆ ಮತ್ತು ಹುಡುಗ
 ಓಡಿಬಂದು ಇವರನ್ನು ನೋಡಿದರು.
 ಹೆದರಚೇಡಿ ಎಂದು ಹೇಳಿ ಮಣ್ಣನ್ನು ಸರಿಸಿ
 ಖಿಚೆಂರುನ್ನು ತೋರಿಸಿದರು.
 “ಮರುಭೂಮಿಯಲ್ಲಿ ಗಾಳಿಯೊಂದಿಗೆ
 ಮಣ್ಣ ಹಾರುವುದರಿಂದ ಎಲ್ಲವನ್ನೂ
 ಮಣ್ಣ ಮುಚ್ಚಿ ಬಿಡುತ್ತದೆ. ಕಣ್ಣ ಮುಚ್ಚಾಲೆ
 ಆಟದಂತೇ.” ಎಂದು ಹುಡುಗ
 ನ’ಗ’ ತೋಡ’ಗಿದ’. ವುಕ್ಕಳಿಗೂ
 ಸಮಾಧಾನವಾಯಿತು. ಖಿಚೆಂರುಲ್ಲಿ
 ಕುಳಿತು ಕೈಬಿಸಿದರು. ಶಶಾಂಕ, “ನಾವು
 ಮನೆಗೆ ಹೋಗತ್ತೇವೆ.” ಎಂದ.

ಅಪ್ಪ ವುಗ’ ಆಶ್ಚರ್ಯದಿಂದ
 ನೋಡುತ್ತಿದ್ದಾಗ, ಖಿಚೆ ಒಮ್ಮೆ ತೂಗಿ
 ಮತ್ತೊಮ್ಮೆ ಅಲ್ಲಾಡಿ ಮೇಲಕ್ಕೆ ಹಾರಿತು.
 ಮಕ್ಕಳು ಗಟ್ಟಿಯಾಗಿ ಕುಳಿತರು.

ಖಿಚೆ ನಿಧಾನವಾಗಿಹಾರುತ್ತೇ

ಮರುಭೂಮಿಯಂದ ದೂರದ ತಮ್ಮ
ಮನೆಗೆ ಬಂದರು.

ತೋಟದಲ್ಲಿ ಖಚಿತ ಇಳಿದಾಗ
ಇಬ್ಬರೂ ಸಂತೋಷದಿಂದ ಒಳಗೆ ಹೋಗಿ
ತಾಯಿ ಕೊಟ್ಟ ತಿಂಡಿಯನ್ನು ತಿನ್ನುತ್ತಿದ್ದರು.
ಆಗ ಶಶಾಂಕ, “ಚೆನ್ನಾಗಿತ್ತಲ್ಲ ನಮ್ಮ ಸಾಹಸ.”
ಎಂದು ಸರಿತಾಳ ಕಡೆ ನೋಡಿ ಕಣ್ಣಿ
ಮಿಟಿಕಿಸಿದ.


ಮತ್ತೆ ಹೋಗೋಣ ಅಲ್ಲವೇ ಮಕ್ಕಳೇ!!

*

ಮನ ಮಂಥನ

* ನಿನಗೂ ಮಾಯಾ ಖಚಿತ ಸಿಕ್ಕರೆ ಯಾವ ಯಾವ ಸ್ಥಳಗಳಿಗೆ
ಭೇಟಿ ನೀಡುವೇ? ಅಲೋಚಿಸಿ ಸ್ವೇಹಿತರೊಂದಿಗೆ ಹಂಡಿಕೊ.

ಪಕ್ಷಿ ಕಟ್ಟಿರ



- ಹ. ಮ. ಪೂಜಾರ
ಹಿರಿಯ ಮಕ್ಕಳ ಸಾಹಿತಿ,
ಸಿಂಧಗಿ, ವಿಜಯಪುರ

ಒಂದು ನಗರ. ಆ ನಗರದ ಸುತ್ತಲೂ ಹಳೆಯ ಕೋಟಿ. ಕೋಟಿಯ ಆಚೆ ಕೀರ್ತಿನಗರ ಎಂಬ ಬಡಾವಣೆ ಇತ್ತು. ಆ ಬಡಾವಣೆಯಲ್ಲಿ ವಿವಿಧ ಕುಟುಂಬಗಳು ವಾಸಿಸುತ್ತಿದ್ದವು. ಅವರೆಲ್ಲ ಪರ ಉರಿನಿಂದ ಕೆಲಸಕ್ಕಿಂದೇ ನಗರಕ್ಕೆ ಒಂದವರಾಗಿದ್ದರು. ಆ ಬಡಾವಣೆಯಲ್ಲಿ ಒಂದು ದಗ್ಗಾ ಇತ್ತು. ದಗ್ಗಾದಿಂದ ಸ್ವಲ್ಪ ದೂರದಲ್ಲಿಯೇ ಚ್ಯಾನಿ ಶೈ.ಸಂ.ಕೇಂದ್ರ/ಸಾಹಿತ್ಯ ಮಂಟಪ/ಪ್ರಾಟ-ಇಂ

ದೇವಾಲಯವಿತ್ತು. ದಗ್ಗಾದಲ್ಲಿ ‘ಉರುಸು’
ನಡೆದರೆ ಅಲ್ಲಿ ಎಲ್ಲರೂ ಸೇರುವರು.
ಹಾಗೆಯೇ ಎಲ್ಲರೂ ಕೂಡಿ ದೇವಾಲಯದ
ಜಾತ್ರೆ ನೇರವೇರಿಸುವರು.

ಅದ್ದೇ ಬಡಾವ' ಣ್ಣೊಂಗಲ್ಲಿ
ಕವಿಕೀರ್ತಿ ಎಂಬ ಆಲಯವಿತ್ತು. ಆಲಯದ
ಎದುರಿಗೆ ಆಟದ ಮೈದಾನ. ಅದರ ಆಚೆ
ಹಳೆಯ ಗುಮ್ಮಟ. ಆ ಗುಮ್ಮಟದಲ್ಲಿ ಕೆಲವು
ಪಾರಿವಾಳಗಳು ವಾಸಿಸುತ್ತಿದ್ದವು.

ಕವಿಕೀರ್ತಿಯಲ್ಲಿ ಶರಣಪ್ಪನೆಂಬ
ಅಜ್ಞ ವಾಸವಾಗಿದ್ದ.

ಅಜ್ಞ ಮಕ್ಕಳಿಗೆ ಕಥೆಗಳನ್ನು,
ಹಾಡುಗಳನ್ನು ಹೇಳುತ್ತಿದ್ದ. ಅದಕ್ಕಾಗಿ
ಕೇರಿಯ ಮಕ್ಕಳು ಅಲ್ಲಿ ಸೇರುತ್ತಿದ್ದರು.
ಕವಿಕೀರ್ತಿಯು ಮಕ್ಕಳ ಸಂಗಮವೇ
ಆಗಿತ್ತು. ಸಾಯಂಕಾಲ ಬಯಲಿನಲ್ಲಿ
ಮಕ್ಕಳು ಆಟವಾಡುತ್ತಿದ್ದರು. ಗುಮ್ಮಟದ
ಸುತ್ತ ಪಾರಿವಾಳಗಳು ಹಾರಾಡುತ್ತಿದ್ದವು.

ಇದು ಅಲ್ಲಿನ ನಿತ್ಯ ದೃಶ್ಯ
 ಒಂದು ದಿನ ಸಂತೋಷ,
 ಸಲೀಮ್, ನಟರಾಜ, ಡೇವಿಡ್, ಲಕ್ಷ್ಮಿ,
 ರಚಿಯಾ, ರುದ್ರಮ್ಯಾ ಮತ್ತು ತೆರೆಸಾ ಎಲ್ಲರೂ
 ಅಜ್ಞನ ಹಾಡು ಕೇಳುತ್ತಾ ಕುಳಿತಿದ್ದರು.
 ಒಮ್ಮೆಲೇ ಪಾರಿವಾಳದ ಆರ್ಥನಾದ ಧ್ವನಿ
 ಕೇಳಿಬಂತು. ಎಲ್ಲಾ ಮಕ್ಕಳು ಹೊರಗೆ
 ಓಡಿಬಂದರು. ನೋಡುವಷ್ಟರಲ್ಲಿ ಗುಮ್ಟಿದ
 ಕೆಳಗೆ ಪಾರಿವಾಳ ಬಿದ್ದಿತ್ತು. ರಕ್ತ
 ಸುರಿಯುತ್ತಿತ್ತು. ಮಕ್ಕಳೆಲ್ಲ ಆ ಕಡೆ ಓಡಿದರು.
 ಅಯ್ಯೋ ಪಾಪ ಎಂದು
 ನೋಂದುಕೊಂಡರು.

ಅಷ್ಟರಲ್ಲಿ ಒಬ್ಬ ತರುಣ ಬಂದ.
 ಅವನ ಕೈಯಲ್ಲಿ ಬಿಲ್ಲು ಬಾಣ ಗಳಿದ್ದವು.
 ಸತ್ತ ಪಾರಿವಾಳವನ್ನು ಅವನು
 ಎತ್ತಿಕೊಂಡ.

“‘ಪಾರಿವಾಳ’ವ’ನ್ನು ಏಕೆ
 ಕೊಂಡೆ?” ಎಂದು ಸಲೀಮ್ ಕೇಳಿದ.

“ಪಶುಪತಿಗಳನ್ನು— ಪ್ರೀತಿಯಂದ
ಕಾಣಬೇಕು.” ಎಂದು ಲಕ್ಷ್ಮೀ ಹೇಳಿದಳು.

ತರುಣ ಯಾವುದಕ್ಕೂ ಲಕ್ಷ್ಮೀ
ಕೊಡಲಿಲ್ಲ. ಗರ್ವದ ನೋಟ ಬೀರಿಹೋದ.
ಮಕ್ಕಳು ನಿಸ್ಸಹಾಯಕರಾದರು. ತುಂಬಾ
ನೋಂದುಕೊಂಡರು.

ಮತ್ತೊಂದು ದಿನ, ಎಲ್ಲ ಮಕ್ಕಳು
ಸೇರಿದ್ದರು. ಬಯಲಿನಲ್ಲಿ ಆಟ ಆಡುತ್ತಿದ್ದರು.
ಮತ್ತೆ ಆ ತರುಣ ಬಂದ. ಬಾಣದಿಂದ
ಗುರಿಂಗುನ್ನಿಟ್ಟು ವುತ್ತೊಂದು
ಪಾರಿವಾಳವನ್ನು ಕೊಂಡ. ಪಾರಿವಾಳದ
ಆರ್ಥನಾದ ಮಕ್ಕಳಿಗೆ ಕೇಳಿಸಿತು. ಕೂಡಲೇ
ಮಕ್ಕಳು ಓಡಿಹೋದರು. ಪಾರಿವಾಳದ ಸ್ಥಿತಿ
ಕಂಡು ಮರುಗಿದರು. ಸಮೀಪದಲ್ಲಿಯೇ
ನಿಂತಿದ್ದ ತರುಣನನ್ನು ನೋಡಿದರು.

“ನಿನ್ನಲ್ಲಿ ಕರುಣೆ ಇಲ್ಲವೇ?”
ಎಂದು ರಜಿಯಾ ಕೇಳಿದಳು.

“ದಂರುವಿಟ್ಟು ಅವುಗಳನ್ನು

ಕೊಲ್ಲಬೇಡ್.” — ಎಂದು ಡೇವಿಡ್ ವಿನಂತಿಸಿದ.

“ಪಾರಿವಾಳದ ಮಾಂಸದ ರುಚಿ ನಿಮಗೇನು ಗೊತ್ತು.” ಎಂದು ತರುಣ ವ್ಯಂಗ್ಯವಾಗಿ ನೆಕ್ಕೆ.

“ಅಯೋ ಪಾಪಿ.” ಎಂದು ತರೆಸಾ ಗೊಣಗಿದಳು.

“ನಾನು ಈ ಪಾರಿವಾಳವನ್ನು ಕೊಲ್ಲುತ್ತೇನೆ. ಕೇಳಲು ನೀವು ಯಾರು? ಇವು ನಿಮ್ಮ ಪಾರಿವಾಳಗಳೇ?” ಎಂದು ತರುಣ ಬಿಂಕದಿಂದ ನುಡಿದ್ದರು. ಪಾರಿವಾಳವನ್ನು ಎತ್ತಿ ಕೊಂಡು ಹೊರಟುಹೋದ.

ಮುಕ್ಕಳು ಪಾರಿವಾಳಗಳ ರಕ್ಷಣೆಗೆ ಯೋಜನೆ ಹಾಕಿದರು. ಗುಮ್ಮಟದ ಕೆಳಗೆ ಕಾಳುಗಳನ್ನು ಚೆಲ್ಲಿ, ದೂರ ನಿಂತು ನೋಡಿದರು. ಪಾರಿವಾಳಗಳು ಕೆಳಗೆ ಬಂದವು. ಕಾಳುಗಳನ್ನು ತಿಂದು,

ಹಾರಿಹೋದವು. ಈ ಕಾರ್ಯ ನಿತ್ಯವೂ
ನಡೆಯಿಲ್ಲ.

ವುಕ್ಕಳು ಒಂದು ದಿನ
ಕಾಳುಗು ಗುಳುನ್ನು ಗುವುಟಿ ದಿಂದ
ಕವಿಶೀರ್ಥವರೆಗೆ ಚೆಲ್ಲಿದರು. ಪಾರಿವಾಳಗಳು
ಕಾಳುಗಳನ್ನು ತಿನ್ನುತ್ತಾ ಮಕ್ಕಳ ಸಮೀಪಕ್ಕೆ
ಬಂದವು. ಮಕ್ಕಳು ಹಾಗೂ ಪಾರಿವಾಳಗಳು
ಮಧ್ಯ ಸ್ನೇಹ ಬೆಳೆಯಿಲ್ಲ.

ಸುಲೀವು ನಾಲ್ಕಾರು
ಕೋಲುಗಳನ್ನು ತಂದ. ರುದ್ರಮೃತಮ್ಮೆ
ಹೊಲದಿಂದ ಜೋಳದ ದಂಟುಗಳನ್ನು
ತಂದಳು. ಡೇವಿಡ್ ತಂತಿ ಜಾಳಿಗೆ ತಂದ.
ಸುನಿಲ ತಗ್ಗಿ ತೋಡಿದ. ರಾಜು
ಕೋಲುಗಳನ್ನು ನೆಟ್ಟಿ. ಸಂತೋಷನು ಮೇಲೆ
ಕೋಲುಗಳನ್ನು ಕಟ್ಟಿದ. ನಟರಾಜ ಮತ್ತು
ತೆರೆಸಾ ಸುತ್ತಲೂ ಜಾಳಿಗೆ ಕಟ್ಟಿದರು.
ರಜಿಂಹಾ ವುತ್ತು ಲಕ್ಷ್ಮಿ ವೇಲೆ
ದಂಟುಗಳನ್ನು ಹೊಡಿಸಿ, ನೆರಳು

ಮಾಡಿದರು. ಪಾರಿವಾಳಗಳಿಗಾಗಿ ಕುಟೀರ ಸಿದ್ಧಪಡಿಸಿದರು.

ಕೆಲವು ಗಡಿಗೆಗಳನ್ನು ತಂದರು. ಕುಟೀರದಲ್ಲಿ ತೊಗುಬಿಟ್ಟರು. ಕಾಳುಗಳನ್ನು ಕುಟೀರದಲ್ಲಿ ಚೆಲ್ಲಿದರು. ತೇರೆದ ಪಾತ್ರೆಯಲ್ಲಿ ನೀರು ಹಾಕಿ ಇಟ್ಟರು. ಪಾರಿವಾಳಗಳು ಬಂದವು. ಕಾಳುಗಳನ್ನು ತಿಂದವು. ನೀರು ಕುಡಿದವು. ತೊಗುಬಿಟ್ಟ ಗಡಿಗೆಗಳಲ್ಲಿ ವಿಶ್ರಮಿಸಿದವು.

ವುಕ್ಕುಳು ಪಾರಿವಾಳ ಗುಳು ಯೋಗಕ್ಕೇಮು ನೋಡಿಕೊಂಡರು. ಅವು ನೆಮ್ಮೆದಿಯಿಂದ ಬದುಕಿದವು. ಮಕ್ಕಳೂ ಸಂತೋಷಪಟ್ಟಿರು. ನಿತ್ಯವೂ ಪಾರಿವಾಳಗಳು ಸಂತೋಷದಿಂದ ಹೊರಗೆ ಹೋಗಿ, ಗಿಡದಿಂದ ಗಿಡಕ್ಕೆ ಹಾರಾಡಿ ಕಾಲ ಕಳೆಯುತ್ತಿದ್ದವು. ಸಂಚೆ ಆಗುತ್ತಲೇ ಕುಟೀರ ಸೇರುತ್ತಿದ್ದವು. ಮತ್ತೆ ಅವು ಗುಮ್ಮಟದ ಕಡೆ ಸುಳಿಯಲೇ ಇಲ್ಲ. ಹೀಗೆ ಅವುಗಳ ದಿನಚರಿ

ಸಾಗಿತು.

ಮತ್ತೊಂದು ದಿನ ಪಾರಿವಾಳ ಕೊಲ್ಲಲು ಆ ತರುಣ ಬಂದ.

ಗುವ್ಯಟದ ಕೆಳಗೆ ನಿಂತೆ ಪಾರಿವಾಳಗಳ ಬರುವಿಗಾಗಿ ಕಾಯ್ದು. ಅವು ಕಾಣಿಸಲೇ ಇಲ್ಲ. ಬಹಳ ಹೊತ್ತು ನಿಂತು ನಿರಾಶೆಗೊಂಡ.

ಅವನ ದೃಷ್ಟಿ ಕವಿಕೀರ್ತಿ ಕಡೆ ಹೋಯಿತು. ಮಕ್ಕಳು ಪಾರಿವಾಳಗಳ ಜೊತೆ ಆಡುತ್ತೆ ನಲೀಯುವುದನ್ನು ಕಂಡ. ಅವ'ನ'ಲ್ಲಿ ಹೊಸ' ಅರಿವ್ ಮೂಡಿದಂತಾಯಿತು. ತನ್ನಲ್ಲಿ ತಾನೇ ಪಶ್ಚಾತ್ತಪಗೊಂಡ. ಮತ್ತೆ ಅವನು ಆ ದಾರಿಗೆ ಹೋಗಲೇ ಇಲ್ಲ. *

ಮನ ಮಂಧನ

* ನೀನು ಕಷ್ಟದಲ್ಲಿರುವ ಪಕ್ಷಿಗಳಿಗೆ ಸಹಾಯ ಮಾಡಿರುವೆಯಾ? ಮಾಡಿದ್ದರೆ ಆ ಪ್ರಸಂಗವನ್ನು ಕಢಿ ರೂಪದಲ್ಲಿ ಬರೆದು ತರಗತಿಯಲ್ಲಿ ಹಂಚಿಕೊ.

ಕಾಣದ ಉಡುಗೋರೆ

– ಎನ್. ಲಲಿತಾ



ಲಕ್ಷ್ಮಿ ಇದನೇ ತರಗತಿಯಲ್ಲಿ
ಒಮ್ಮೆತ್ತಿದ್ದಳು. ರಚಿಯಾ, ಸುಧಾ, ಶೋಭಾ,
ಕಿರಣ್, ಸುಹಾಸ, ಸರಸ್ವತಿ ಎಲ್ಲರಿಗೂ ಆಕೆ
ಅಚ್ಚಮೆಚ್ಚಿನ ಗೆಳತಿಯಾಗಿದ್ದಳು. ಪ್ರತಿದಿನ
ಒಟ್ಟಿಗೆ ಶಾಲೆಗೆ ಹೋಗುವುದು,
ಜೊತೆಯಾಗಿ ಉಟ ವಾಡುವುದು,
ಆಟವಾಡುವುದು, ರಜಾ ದಿನಗಳಲ್ಲಿ
ಎಲ್ಲಿಗಾದರೂ ತಿರುಗಾಡಲು ಹೋಗುವುದು

ಘ್ರನಿ ಶೈ.ಸಂ.ಕೇಂದ್ರ/ಸಾಹಿತ್ಯ ಮಂಟಪ/ಪ್ರಚ-೨೨

ಇವರ ದಿನಚರಿಯಾಗಿತ್ತು. ಅದರಲ್ಲೂ ಲಕ್ಷ್ಮಿ ಮತ್ತು ಸರಸ್ವತಿ ಅತ್ಯಂತ ಅನೋನ್ಯನ್ಯ ಗೆಳತಿಯರಾಗಿದ್ದರು. ಲಕ್ಷ್ಮಿ ಸರಸ್ವತಿಯನ್ನು ಪ್ರೀತಿಯಿಂದ ಸರಸೂ ಎಂದೂ ಸರಸ್ವತಿ ಲಕ್ಷ್ಮಿ ಎನ್ನನ್ನು ಲಕ್ಷ್ಮಿ ಎಂದು ಕರೆಯುತ್ತಿದ್ದರು. ಹೆಸರಿಗೆ ತಕ್ಷಂತೆ ಸರಸ್ವತಿ ಓದಿನಲ್ಲಿ ತುಂಬಾ ಜಾಣೆ. ಲಕ್ಷ್ಮಿ ಓದಿನಲ್ಲಿ ಸ್ವಲ್ಪ ಹಿಂದಿದ್ದಳು. ಸರಸ್ವತಿ ಲಕ್ಷ್ಮಿಗೆ ಓದಿನಲ್ಲಿ ಸಹಾಯ ಮಾಡುತ್ತಿದ್ದಳು.

ಲಕ್ಷ್ಮಿ ಎನ್ನ ತಂದೆ ಬ್ಯಾಂಕ್ ಉದ್ಯೋಗಿಯಾಗಿದ್ದರು. ಆರ್ಥಿಕವಾಗಿ ಅನುಕೂಲಸ್ಥರು. ಯಾವುದೇ ಹಬ್ಬ, ಆಚರಣೆಗಳನ್ನು ತುಂಬಾ ಜೋರಾಗಿ ಮಾಡುವುದು ವಾಡಿಕೆ. ಸರಸ್ವತಿ ತಂದೆ ಕೊಲಿ ಕಾಖಾ ನೇಂಬಂದರ್ಲಿ ಕಾರ್ಮಿಕರಾಗಿದ್ದರು. ಬಡವರಾಗಿದ್ದರೂ ತಮ್ಮ ದಿನನಿತ್ಯದ ಜೀವನಕ್ಕೆ ಕೊರತೆ ಆಗುತ್ತಿರಲಿಲ್ಲ. ಆದರೆ ಹಬ್ಬ ಹರಿದಿನ

ಇತ್ಯಾದಿ ಆಚರಣೆಗಳ ಜೋರಾಗಿ
ಮಾಡುವಷ್ಟು ಶಕ್ತಿವಂತರಿರಲಿಲ್ಲ.

ಹೀಗಿರುವಾಗ ಒಂದು ದಿನ ಲಕ್ಷ್ಯ
ತರಗತಿಯಲ್ಲಿ ತನ್ನ ಗೆಳೆಯಿರಿಗಲ್ಲ, “ನಾಳೆ
ನನ್ನ ಹುಟ್ಟಿಹಬ್ಬ ಇದೆ. ಮನೆಯಲ್ಲಿ ಸಿಹಿ
ಉಂಟದ ವ್ಯವಸ್ಥೆ ಇರುತ್ತೇ. ನೀವೆಲ್ಲರೂ ನಾಳೆ
ಸಂಜೆ ನಮ್ಮ ಮನೆಗೆ ಬರಲೇ ಬೇಕು.”
ಎಂದು ಎಲ್ಲರನ್ನು ಕರೆದಳು. ಸುಧಾ, ಬಾಯಿ
ಚಪ್ಪರಿಸುತ್ತಾ, “ಕೇಕ್ ತತ್ತ್ವಿರಾ?” ಎಂದು
ಕೇಳಿದಳು. ಲಕ್ಷ್ಯ, “ಇಲ್ಲ ಸುಧಾ, ನಮ್ಮ
ಮನೆಯಲ್ಲಿ ಕೇಕ್ ಕತ್ತರಿಸುವ ಪದ್ಧತಿ ಇಲ್ಲ.
ಮನೆಯಲ್ಲಿ ಹೋಳಿಗೆ ಉಂಟ, ಸಂಜೆ ನನಗೆ
ಆರತಿ ಮಾಡುತ್ತಾರೆ ಅಷ್ಟೇ.” ಎಂದಳು.
ಸುಹಾಸ, “ಕೇಕ್ ಬೇಡ ನಾಳೆ ನಿಮ್ಮ
ಮನೆಂರುಲ್ಲಿ ನಾವು ಹಾಡುವುದು,
ಕುಣಿಯುವುದು ಮಾಡಬಹುದಲ್ಲೇ?”
ಎಂದು ಹಿರಿ ಹಿರಿ ಹಿಗ್ಗಿನಿಂದ ಕೇಳಿದ. “ಹಾ!
ಅದಕ್ಕೇನು ಅಡ್ಡಿಯಿಲ್ಲ.” ಎಂದಳು.
— ಧ್ವನಿ ಶೈಸಂಕೆಂದ್ರ/ಸಾಹಿತ್ಯ ಮಂಟಪ/ಪ್ರಾಟ-೨೫

ಶೋಭಾ, “ಲಕ್ಷ್ಮಿ ಹುಟ್ಟಿದ ಹಬ್ಬಕ್ಕೆ ಯಾವ ಬಟ್ಟೆ ಕೊಡಿಸಿದ್ರು ಅಪ್ಪ ಘ್ರಾಹೋ ಅಥವಾ ಲಂಗಾ ಜಾಕೀಟೋ?” ಎಂದೆಳು.

ಲಕ್ಷ್ಮಿ, “ಲಂಗಾ-ಜಾಕೀಟು ಕೊಡ್ದಿದ್ದಾರೆ. ನಾಳೆ ಎಲ್ಲರೂ ತಪ್ಪಿಸದೇ ಬರಬೇಕು. ನಾನು ನಿಮಗಾಗಿ ಕಾಯ್ದುತ್ತೇನೆ.” ಎಂದು ಹೇಳಿದೆ. ಸರಸ್ವತಿ ಹತ್ತಿರ ಬಂದು, “ಏ ಸರಸೂ ಯಾರು ತಪ್ಪಿಸಿದರೂ ನೀನು ಮಾತ್ರ ತಪ್ಪಿಸಬಾರದು. ಬರಲೇ ಬೇಕು.” ಎಂದೆಲು. ಸರಸ್ವತಿ, “ಸರಿ ಕಣ ತಪ್ಪದೇ ಬರಿಸೇನಿ.” ಎಂದೆಲು.

ಸಂಜೆ ಶಾಲೆ ಮುಗಿಯುತ್ತಲೇ ಲಕ್ಷ್ಮಿ ಬೇಗ ಮನೆಗೆ ಹೋದೆಲು. ಉಳಿದ ಗೆಳೆಯರೆಲ್ಲರೂ ಲಕ್ಷ್ಮಿಯ ಹುಟ್ಟಿಹಬ್ಬಕ್ಕೆ ಏನೇನು ಉಡುಗೂರೆ ತರುವುದು ಎಂದು ರೋಜನೆ ಹಾಕಿಕೊಂಡು ವನೆಗೆ ಹೋದರು. ಸರಸ್ವತಿ ಮನೆಗೆ ಬಂದವಳೇ ಏನನ್ನೋ ಯೋಚಿಸುತ್ತಾ ಕುಲಿತೆಲು. ರಾತ್ರಿ ಧ್ವನಿ ಶೈ.ಸಂ.ಕೆಂದ್ರ/ಸಾಹಿತ್ಯ-ಮಂಟಪ/ಪ್ರಾಟ-೨೫

ಉಟದ— ಸಮಯವಾದರೂ— ಅವಳಿಗೆ ತಿಳಿಯಲೇ ಇಲ್ಲ. “ಏ ಸರಸೂ ಉಟಕ್ಕೆ ಬಾರೇ.” ಎಂದು ಅಮ್ಮೆ ಕರೆದಾಗಲೆ ಅವಳು ಎಚ್ಚರಗೊಂಡದ್ದು. ಅಷ್ಟಕ್ಕೂ ಸರಸ್ವತಿ ಆಲೋಚಿಸುತ್ತಿದ್ದಂತೆ ಏನೆಂದರೆ, ತನ್ನ ಗೆಳತಿ ಲಕ್ಷ್ಮಿಯ ಹುಟ್ಟಹಬ್ಬಕ್ಕೆ ಉಳಿದ ಗೆಳೆಯರಲ್ಲ ಉಡುಗೊರೆಗಳೊಂದಿಗೆ ಬರುತ್ತಾರೆ. ಆದರೆ ತನ್ನ ಬಳಿ ಅವಳಿಗೆ ಕೊಡಲು ಏನೂ ಇಲ್ಲ. ಹೇಗೆ ನಾಳೆ ಕಾಂತುಕ್ಕುವುಕ್ಕೆ ಹೋಗುವುದು ಎಂಬುದಾಗಿತ್ತು.

ಎಂದಿನಂತೆ ವಾರನೇ ದಿನ ಲಕ್ಷ್ಮಿ ಬೇಗನೆ ಎದ್ದು ಎಣ್ಣೆಸ್ವಾನ ಮಾಡಿ ದೇವಸ್ಥಾನಕ್ಕೆ ಅಪ್ಪ ಅವ್ಯಾರೋಂದಿಗೆ ಹೋಗಿಬಂದಳು. ಮನೆಯಲ್ಲಿ ಹಬ್ಬದೂಟದ ತಯಾರಿಯನ್ನು ಎಲ್ಲರಲ್ಲಿ ಸಡಗರ ಸಂತೋಷದಿಂದ ಮಾಡಿದರು. ಲಕ್ಷ್ಮಿ ಅಪ್ಪ ಕೊಡಿಸಿದ ಹೋಸ ಲಂಗ ಜಾಕೀಟನ್ನು ಧ್ವನಿ ಶೈ.ಸಂ.ಕೇಂದ್ರ/ಸಾಹಿತ್ಯ-ಮಂಟಪ/ಪ್ರಾಟ-೨೫

ಹಾಕಿಕೊಂಡು ಕುಣಿದಾಡುತ್ತಿದ್ದಳು. ಇತ್ತು
 ಸ'ರ'ಸ್ವತಿಂಹುಂ ವುಂಜಾನೆಂಹು೯
 ದೇವಸ್ಥಾನಕ್ಕೆ ಹೋಗಿ ತನ್ನ ಗೆಳತಿಯ
 ಹೆಸರಿಗೆ ಪೂಜೆ ವಾಡಿಸಿ. ಆಕೆಗೆ
 ಶುಭ'ವಾಗಲಿ ಎಂದು ದೇವರಲ್ಲಿ
 ಬೇಡಿಕೊಂಡಳು. ಸಂಜೆ ಲಕ್ಷ್ಮಿಯನು
 ಮನೆಯಲ್ಲಿ ಸಂಭ್ರಮದ ವಾತಾವರಣ.
 ಎಲ್ಲರೂ ಲಕ್ಷ್ಮಿಯ ಹತ್ತನೇ ವರ್ಷದ
 ಹುಟ್ಟಿಹಬ್ಬದ ಖಾಸಿಯಲ್ಲಿದ್ದರು. ಆದರೆ
 ಲಕ್ಷ್ಮಿಯ ಮುಖದಲ್ಲಿ ಮಾತ್ರ ಆ ನಗು
 ಕಾಣುತ್ತಿರಲಿಲ್ಲ. ಆಕೆ, ಮನೆಯ ಹೊರಗೆ
 ಕುಳಿತು ಯಾರಿಗೋ ಕಾಯುತ್ತಿದ್ದಳು.
 ಇದನ್ನು ಗಮನಿಸಿದ ಲಕ್ಷ್ಮಿಯ ಅಪ್ಪ ಮಗಳ
 ಹತ್ತಿರ ಬಂದರು.

“ಲಕ್ಷ್ಮೀ ಯಾರಿಗೆ ಕಾಯುತ್ತಿದ್ದೀ?
 ಯಾಕೆ ನಿನ್ನ ಮುಖದಲ್ಲಿ ಖಾಸಿಯೇ
 ಕಾಣುತ್ತಿಲ್ಲ.” ಎಂದರು. “ಅಪ್ಪಾ, ನನ್ನ
 ಆತ್ಮೀಯ ಗೆಳತಿ ಸರಸ್ವತಿ ಇನ್ನೂ ಬಂದಿಲ್ಲ.
 ಧ್ವನಿ ಶೈ.ಸಂ.ಕೇಂದ್ರ/ಸಾಹಿತ್ಯ-ಮಂಟಪ/ಪ್ರಾಟ-೨೮”

ಬರುತ್ತಾಳೋ ಇಲ್ಲವೋ ಎಂದು
 ಚಿಂತೆಯಾಗಿದೆ. ಅವಳಿಗಾಗಿಯೇ
 ಕಾಯುತ್ತಿರುವೆ.” ಎಂದಷ್ಟು. ಅಪ್ಪ, “ಅವಳಿಗೆ
 ಏನು ಅಡಚಣೆ ಆಯಿತೋ ಏನೋ
 ಬರುವುದು ತಡವಾಗಿರಬೇಕು. ಖಂಡಿತ
 ಬರುತ್ತಾಳೆ. ಎಲ್ಲರೂ ನಿನಗಾಗಿಯೇ
 ಕಾಯುತ್ತಿದ್ದಾರೆ. ಬೇಗ ಬಾ ಆರತಿ
 ಮುಗಿಯುವಷ್ಟರಲ್ಲಿ ಅವಳು ಬರುತ್ತಾಳೆ.”
 ಎಂದು ವಂಗಳನ್ನು ಸವಾರಧಾನ
 ಮಾಡಿದರು. ಒಲ್ಲದ ಮನಸ್ಸಿನಿಂದ ಲಕ್ಷ್ಯ
 ಅಪ್ಪನ ಜೊತೆ ಮನೆಯೊಳಗೆ ಹೋದಳು.
 ಆಕೆಯ ಗೆಳೆಯ ಗೆಳತಿಯರೆಲ್ಲರೂ
 ಹಾಡಿದರು, ಕುಣಿದರು. ಹೋಳಿಗೆಯ
 ರುಚಿಯನ್ನು ಸವಿದರು. ಕೊನೆಗೆ ತಾವು
 ತಂದಿದ್ದ ಉಡುಗೊರೆಗಳನ್ನು ಕೊಟ್ಟು
 ಮನೆಗೆ ಹಿಂತಿರುಗಿದರು.

ಆದರೆ ಸರಸ್ವತಿ ಮಾತ್ರ ಬರಲೇ
 ಇಲ್ಲ. ಲಕ್ಷ್ಯ ಬಹಳ ಬೇಸರದಿಂದ
 ದ್ವಿನಿ ಶೈ.ಸಂ.ಕೇಂದ್ರ/ಸಾಹಿತ್ಯ-ಮಂಟಪ/ಪ್ರಾಟ-೨೯

ಸರಸ್ವತಿಯ ಮನೆಯತ್ತ ತಾನೇ ಗೆಳತಿಗಾಗಿ
ಸಿಹಿಯನ್ನು ತೆಗೆದುಕೊಂಡು ಹೋದಳು.

ಮನೆಗೆ ಬಂದವಲೇ, “ಸರಸೂ.. ಏ
ಸರಸೂ ಎಲ್ಲಿದ್ದೀಯೇ? ಯಾಕೆ ಬರಲಿಲ್ಲ
ನೀ? ನಿನಗೋಸ್ಥರ ಎಷ್ಟು ಕಾದೆ ಗೊತ್ತಾ?
ಬೇಗು ಹೊರುಗು ಬಾ ನಿನ'ಗಾಗಿ
ಸಿಹಿ(ಹೋಳಿಗೆ) ತಂದಿದ್ದೇನೆ.” ಎಂದು
ಹೊಗಿದಳು. ಲಕ್ಷ್ಮಿಯ ದೃಷ್ಟಿ ಕೇಳಿದ ಸರಸ್ವತಿ
ಒಳಗಿನಿಂದ ಓಡಿ ಬಂದು ಗೆಳತಿಯನ್ನು
ತಬ್ಬಿಕೊಂಡು ಶುಭಾಶಯ ತಿಳಿಸಿದಳು.
ಅವಳ ಕಣ್ಣಗಳಲ್ಲಿ ನೀರು ತುಂಬಿದ್ದವು.
ಸರಸೂವಿನ ಕಣ್ಣೀರನ್ನು ನೋಡಿ
ಲಕ್ಷ್ಮಿ, “ಯಾಕೆ ಏನಾಂತ್ಯ? ಯಾಕೆ
ಬರಲಿಲ್ಲ ನೀ?” ಎಂದು ಕೇಳಿದಳು.

“ಕ್ಷಮಿಸು ಲಕ್ಷ್ಮಿ, ನಾನು
ಬರಬೇಕು ಎಂತಲೇ ಇದ್ದೆ. ಆದರೆ ನಿನಗೆ
ಉಡುಗೂರೆ ಕೊಡಲು ನನ್ನ ಬಳಿ ಏನೂ
ಇರಲಿಲ್ಲ. ಎಲ್ಲರೂ ಉಡುಗೂರೆಗಳೊಂದಿಗೆ
ಧ್ವನಿ ತೈ.ಸಂ.ಕೇಂದ್ರ/ಸಾಹಿತ್ಯ-ಮಂಟಪ/ಪ್ರಚ-೨೦

ಬರುವಾಗ ನಾನು ಬರಿಗೈಯಲ್ಲಿ ಬಂದರೆ
ಏನು ಚೆನ್ನ? ಹಾಗಾಗಿ ಬರಲಿಲ್ಲ. ಆದರೆ
ನಾನು ಮುಂಜಾನೆಯೇ ದೇವಸ್ಥಾನಕ್ಕೆ
ಹೋಗಿ ನಿನ್ನ ಹೆಸರಿಗೆ ಪೂಜೆ ಮಾಡಿಸಿ.
ನಿನಗಾಗಿ ಶುಭವನ್ನು ಕೋರಿಬಂದೆ. ಇಷ್ಟೇ
ನನ್ನಿಂದ ಮಾಡಲು ಸಾಧ್ಯವಾಯಿತು.”
ಎಂದಳು.

ಸರಸೂರಿನ ವರಾತಿನಿಂದ
ಲಕ್ಷ್ಮಿಯ ಕಣ್ಣಗಳಲ್ಲಿ ನೀರೂರಿದವು.
“ನೋಡು ಸರಸೂರಿ ನನಗೆ ಈ
ಉಡುಗೂರೆಗಳಲ್ಲಿ ಯಾವುದೇ ಆಸಕ್ತಿ ಇಲ್ಲ.
ಆದರೆ ಯಾರಾದರೂ ಪ್ರೀತಿಯಿಂದ ತಂದು
ಕೊಡುವಾಗ ಬೇಡವೆನ್ನಲೂ ಆಗುವುದಿಲ್ಲ.
ಅವರಿಗೆ ನೋವು ಮಾಡುವ ಮನಸ್ಸಿಲ್ಲ
ನನಗೆ. ನೀನು ಉಡುಗೂರೆ ಇಲ್ಲದ ಕಾರಣ
ಬರ್ದೋ ನನ್ನನ್ನು ತುಂಬಾ
ಬೇಸರಗೂಳಿಸಿದಿ. ಆದರೆ ನೀನು ನನ್ನ ಬಗ್ಗೆ
ದೇವರ ಬಳಿ ಪ್ರಾರ್ಥಿಸಿದೆಯಲ್ಲಾ ಅದೇ
— ಢ್ಣಿ ಶ್ವ.ಸಂ.ಕೇಂದ್ರ/ಸಾಹಿತ್ಯ-ಮಂಟಪ/ಪ್ರಚ-೨೧

ವಲ್ಲಕ್ಕಿಂತ ದೊಡ್ಡ ಉಡುಗೋರೆ. ಅದು ಕಣ್ಣಿಗೆ ಕಾಣುವುದಿಲ್ಲ ಅದರ ಬೆಲೆ ದೊಡ್ಡದು.” ಎಂದಳು ಲಕ್ಷ್ಮಿ ಗೇಳತಿಯ ವರಾತಿನಿಂದ ಸರಸ್ವತಿಗೂ ಬಹಳ ಸಂತೋಷವಾಯಿತು. ಇಬ್ಬರೂ ಒಟ್ಟಿಗೆ ಲಕ್ಷ್ಮಿ ತಂದ ಸಿಹಿಯನ್ನು ತಿಂದರು. *

ಆಕರ್: ಚಂದಮಾಮ ಮಾನಪತ್ರಿಕೆ
ಅವೃತ್ತಿ: ಫೆಬ್ರವರಿ 2012

ಮನ ಮಂಧನ

- * ನಿನ್ನ ಹುಟ್ಟಿ ಹಬ್ಬವನ್ನು ಹೇಗೆ ಆಚರಿಸುವೆ?
- * ಸ್ವೇಹಿತರೊಂದಿಗೆ ಹಂಚಿಕೊ.
- * ನಿನ್ನ ಸ್ವೇಹಿತನ ಹುಟ್ಟಿ ಹಬ್ಬಕೆ ಯಾವ ರೀತಿಯ ಉಡುಗೋರೆಯನ್ನು ಕೊಡಲು ಬಯಸುವೆ?

'Walking on Water' ಇಂಗ್ಲಿಷ್‌ ಕಥೆಯ ಕನ್ನಡ ಅನುವಾದ

ರಿಇನ್ ಮೇಲೆ ನಡೆಯುವುದು

– ಅನು: ಸಂಗಮೇಶ ಎಮ್.



ಬ್ರಹ್ಮ
ಸಾಹಿತ್ಯ

ಒಂದು ದಿನ ಒಬ್ಬ ವ್ಯಕ್ತಿ ನದಿಯ ದಡದಲ್ಲಿ ಪ್ರಾರ್ಥನೆ ವೊಡಬೇಕಿತ್ತು. ಗುರೂಜಿ ನದಿಯ ಇನ್ನೊಂದು ದಡದಲ್ಲಿದ್ದರು. ಗುರೂಜಿಗೆ ಕೆಲವು ವಿಶೇಷ ಶಕ್ತಿಗಳಿದ್ದವು. ಅವರು ತಮ್ಮ ಶಕ್ತಿಯನ್ನು ಧ್ವನಿ ತೈ. ಸಂ. ಕೇಂದ್ರ/ಸಾಹಿತ್ಯ ಮಂಟಪ/ಪ್ರಾಟ-೨೨

ಪ್ರದರ್ಶಿಸಲು ನಿರ್ಧರಿಸಿದರು. ಅದಕ್ಕಾಗಿ ಅವರು ನೀರಿನ ಮೇಲೆ ನಡೆದುಕೊಂಡು ನದಿಯನ್ನು ದಾಟಿದರು.

ಅವರು ಆ ವೃತ್ತಿಯ ಹತ್ತಿರ ಬಂದು, “ನಾನು ಮಾಡಿದ್ದನ್ನು ನೀವು ನೋಡಿದ್ದೀರಾ?” ಎಂದು ಕೇಳಿದರು. “ಈಹು ಹೌದು, ನೀವು ನದಿಯ ನೀರಿನ ಮೇಲೆ ನಡೆಯುವುದನ್ನು ನೋಡಿದೆ. ನೀವು ಅದನ್ನು ಎಲ್ಲಿ ಕಲಿತ್ತಿದ್ದೀರಿ?” ಎಂದು ಕೇಳಿದ.

“ನಾನು ಒಂದೇ ಕಾಲಿನ ಮೇಲೆ ನಿಂತು, ವಾರದಲ್ಲಿ ಒಂದು ದಿನ ಮಾತ್ರ ಲಾಟ ಮಾಡುತ್ತಿದ್ದೆ ಮತ್ತು ದಿನವಿಡೀ ಪ್ರಾರ್ಥಿಸುತ್ತಿದ್ದೆ. ನಾನು ಇದನ್ನೆಲ್ಲಾ ಹನ್ನೆರಡು ವರ್ಷಗಳ ಕಾಲ ಮಾಡಿದ್ದೇನೆ. ಅದಕ್ಕೆ ನನಗೆ ಈ ಶಕ್ತಿಗಳು.” ಎಂದು ಗುರೂಜಿ ದೊಡ್ಡ ನೆಗುವಿನೊಂದಿಗೆ ಹೇಳಿದರು.

“ನಿಜವಾಗಿಯೂ?” ಎಂದರು.

ಆ ವ್ಯಕ್ತಿ ಹೇಳಿದ, “ನೀವು ಇಪ್ಪೆಲ್ಲಾ ಏಕೆ ಮಾಡಿದ್ದೀರಿ? ನಮ್ಮ ಅಂಬಿಗ ನಿಮ್ಮನ್ನು ಇಪ್ಪತ್ತು ರೂಪಾಯಿಗೆ ನದಿಯನ್ನು ದಾಟಿಸುತ್ತಿದ್ದ.” *

ಮನ ಮಂಧನ

* ಒಟ್ಟು ಕಥೆಯ ಅರ್ಥದ ಬಗ್ಗೆ ಗೆಳೆಯರೊಂದಿಗೆ ಮಾತನಾಡು.

Walking on Water

- ಅಂತರ್ಜಾಲ



One day a man was to praying¹ by the side of a river². A Guruji was on the other side of the river. Guruji had some special powers³. He wanted to show off

ಹೊಸಪದಗಳು

1. **Pray** (ಹು ಪ್ರೇ) - ಪ್ರಾರ್ಥಿಸು
2. **River** (ರಿವರ್) - ನದಿ
3. **Special Power** (ಸ್ಪೆಷಲ್ ಪವರ್) - ವಿಶೇಷ ಶಕ್ತಿ

his powers. So, he crossed the river, walking on the water.

He came close to the man and asked him, 'Did you just see what I did?' 'Oh yes, I saw you come across⁴ the river, walking on the water. Where did you learn⁵ that?'

'I stood on one leg, ate only one day in a week and prayed all day long. I did all this for twelve years. That's how I got these powers', said the Guruji with a big smile on his face.

'Really?', said the man. 'Why did you do all that? Our

ಹೊಸಪದಗಳು

4. Across (ಅಕ್ರಾಸ್) - ದಾಟು

5. Learn (ಲನ್) - ಕಲಿತುಕೊ/ಜ್ಞಾನ ಸಂಪಾದಿಸು

**boatman⁶ would have taken you
across the river for Rs. 20.00'.** *

ಹೋಸಪದಗಳು

6. Boatman (ಬೋಟ್‌ಮಾನ್) – ಅಂಬಿಗ

ದ್ವಿನಿ ಶೈ.ಸಂ.ಕೇಂದ್ರ/ಸಾಹಿತ್ಯ ಮಂಟಪ/ಪ್ರಚ-೨೫

ಕವನ

ಧರ್ಮ

- ಶ್ರೀಮತಿ ರೋಹಿಣಿ ದಾನಿ,
ದಯಂ, ಧಾರವಾಡ

ಸೂರ್ಯ ಚಂದ್ರ ನಕ್ಷತ್ರಗಳೇ

ಬನ್ನಿರಿ ನಮ್ಮಯ ಅಂಗಳಕೆ

ಭೂಮಿಯ ತೋಟದಿ ಆಟವ ಆಡಿ

ಕುಣಿ ಕುಣಿಯುತ ನಲಿದಾಡೋಕೆ ॥

ಸೃಷ್ಟಿ ನಿಯಮದಿ ಸುಂದರ ಪರಿಸರ

ದೃಷ್ಟಿಯ ನೆಟ್ಟು ನೋಡೋಣ

ಪ್ರಾಣಿ ಪಕ್ಷಿಗಳು ಗಿಡ ಮರ ಬಳ್ಳಿ

ಚಿಲಿಪಿಲಿ ನಾದವ ಕೇಳೋಣ ॥

ಹಚ್ಚ ಹಸಿರಾದ ಸಸ್ಯದ ಕಂಪು

ಹಸಿರು ಕ್ರಾಂತಿಯ ಹಚ್ಚಿಸೋಣ

ನಮ್ಮಯ ಜೀವಕೆ ಆಹಾರವಾಗಿ

ಫಸಲಿನ ಫಲವನು ಬೆಳೆಸೋಣ ॥

ಇದ್ದರೆ ನೆಲಜಲ ಜೀವಕೆ ಬಲ

ಎನ್ನುತ ಆಟವ ಆಡೋಣ

ಬೆಳೆದರೆ ಹೊಲ ಸಿಗುವುದು ಫಲ

ತಿನ್ನುತ ಜಲಹೊಲ ಉಳಿಸೋಣ ॥

ಧ್ವನಿ ಶೈ.ಸಂ.ಕೇಂದ್ರ/ಸಾಹಿತ್ಯ-ಮಂಟಪ/ಪ್ರಾಟ-೨೯

ಉತ್ತರ ಕರ್ನಾಟಕ ಮತ್ತು ಗ್ರಾಮೀಣ ವಿಳಾಸದಲ್ಲಿ ಸಂಪನ್ಮೂಲ ವಿಜ್ಞಾನ ಪ್ರಯೋಗ ಮಾಡಿಕೊಂಡಿರುವ ಸಂಸ್ಥೆ

ಸಂಪರ್ಕ ಮಾಹಿತಿ:
ದ್ವಿನಿ ಶೈಕ್ಷಣಿಕ ಸಂಪನ್ಮೂಲ ಕೇಂದ್ರ
76, 'ಪುಷ್ಟಾಂಜಲಿ' 3ನೇ ಅಡ್ಡರಸ್ತ್ರೀ,
ಶಿವಗಿರಿ, ಧಾರವಾಡ 580 007
ಮೋ: 99866 61055
dhwanitrust@gmail.com
www.dhwanitrust.org

ಗಮನಿಸಿ: ಈ ಶೈಕ್ಷಣಿಕ ಸಂಪನ್ಮೂಲವನ್ನು ಕೇವಲ ಶೈಕ್ಷಣಿಕ ಉದ್ದೇಶಕ್ಕಾಗಿ
ರೂಪಿಸಲಾಗಿದೆ. ಇದನ್ನು ದ್ವಿನಿ ಶೈಕ್ಷಣಿಕ ಸಂಪನ್ಮೂಲ ಕೇಂದ್ರದ
ಮೂವಾರ್ಷಾನುಮತಿಯಲ್ಲಿದೆ ವಾರ್ಷಿಕ ಉದ್ದೇಶಗಳಾಗಿ ಮನಮೂರದಿನಿಂದುವುದಾಗಲೇ.
ಬಳಿಕೆಯಲ್ಲಿಪ್ರದಾಗಲೇ ನಿಷಿದ್ಧ ಶೈಕ್ಷಣಿಕ ಉದ್ದೇಶದಿಂದ ತಿಕ್ಕಕರು, ಹಾಲಕರು,
ಸಂಪನ್ಮೂಲ ವ್ಯಕ್ತಿಗಳು ಇದನ್ನು ಉಪಯೋಗಿಸಬುವುದಾದರೆ ದ್ವಿನಿ ಶೈಕ್ಷಣಿಕ ಕೇಂದ್ರ
ಗಮನಕ್ಕೆ ತರಪುದು ಅಭಿಕ್ಷೇತನೀಯ.